

ಕರ್ನಾಟಕ ವಿಧಾನ ಪರಿಪತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ		1017						
ಸದಸ್ಯರು ಹೆಸರು		ರವಿಕುಮಾರ್ ಎನ್ (ವಿಧಾನ ಸಭೆಯಿಂದ ಚುನಾಯಿತರಾದವರು)						
ಉತ್ತರಿಸಬೇಕಾದ ದಿನಾಂಕ		18.12.2024						
ಉತ್ತರಿಸಬೇಕಾದ ಸಚಿವರು		ಮಾನ್ಯ ಕಂದಾಯ ಸಚಿವರು						
ಕ್ರ. ಸಂ	ಪ್ರಶ್ನೆ	ಉತ್ತರ						
ಅ)	ಕಂದಾಯ ಇಲಾಖೆಯ ನಿಯಮಗಳ ಅನ್ವಯ ಪರಣೆ ಮತ್ತು ಖಾತಾಗಳಲ್ಲಿ ಹೆಸರು ಬದಲಾವಣೆ ಮಾಡಲು ಇರುವ ನಿಯಮಗಳನ್ನು;	ಕರ್ನಾಟಕ ಭೂಕಂದಾಯ ಕಾಯ್ಲು 1964ರ ಕಲಂ 127, 128 & 129 ರಿಂದ ಹಕ್ಕು ಬದಲಾವಣೆಯ ಬಗ್ಗೆ ಹಾಗೂ ಕರ್ನಾಟಕ ಭೂಕಂದಾಯ ನಿಯಮಗಳು, 1966 ರ ಅಧ್ಯಾಯ IX ರಲ್ಲಿ ನಿಯಮ 62 ರಿಂದ 70 ರವರೆಗೆ ಹಕ್ಕು ದಾಖಲೆಗಳ ಬಗ್ಗೆ ತಿಳಿಸಲಾಗಿರುತ್ತದೆ. ಸದರಿ ನಿಯಮಗಳ ಉದ್ದೇಶ ಖಾಗಳ ಪ್ರತಿಗಳನ್ನು ಅನುಬಂಧ-1 ರಲ್ಲಿ ಬದಗಿಸಲಾಗಿದೆ.						
ಆ)	ಪರಣೆ ಮತ್ತು ಖಾತಾಗಳಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬೇಕೆಂದು; ಅರ್ಜಿ ಸಲ್ಲಿಸಿದ ಎಷ್ಟು ದಿನಗಳಲ್ಲಿ ಖಾತಾ ಮತ್ತು ಪರಣೆಗಳಲ್ಲಿ ಹೆಸರು ಬದಲಾ ವಣೆಯಾಗುತ್ತದೆ; (ವಿವರ ನೀಡುವುದು)	ಖಾತಾ ಬದಲಾವಣೆ ಪ್ರಕ್ರಿಯೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಎಂಬ ಎರಡು ವರ್ಗಗಳಿರುತ್ತವೆ. ಈ ವರ್ಗಗಳ ಪ್ರಕ್ರಿಯೆ ಕುರಿತಾದ ಮಾಹಿತಿಯನ್ನು ಅನುಬಂಧ-2 ಮತ್ತು 3 ರಲ್ಲಿ ಬದಗಿಸಿದೆ.						
ಇ)	ಪರಣೆ ಮತ್ತು ಖಾತಾಗಳಲ್ಲಿ ಹೆಸರು ಬದಲಾವಣೆಗೆ ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕಾಗಿದೆ; (ವಿವರ ನೀಡುವುದು)	<p>ನೋಂದಣಿ ಪ್ರಕ್ರಿಯೆ ಹೊರತುಪಡಿಸಿ ನೋಂದಾಯಿತವಲ್ಲದ ಪ್ರಕ್ರಿಯೆಯಲ್ಲಿ, ಹೌತಿ, ವಿಲ್ರ್ & ಮೃನಾರ್ ಗಾಡಿಯನ್ನು ಮುಖಾಂತರ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.</p> <table border="1"> <thead> <tr> <th>ಹೌತಿ</th><th>ವಿಲ್ರ್</th><th>ಮೃನರ್ ಗಾಡಿಯನ್</th></tr> </thead> <tbody> <tr> <td> <ul style="list-style-type: none"> ಮರಣ ಪ್ರಮಾಣಪತ್ರ ವಂಶವೃಕ್ಷ ಪರಣೆ ಅಭಿಡಲಿಟ್ (ಅವಶ್ಯಲಿದ್ದಲ್ಲಿ) </td><td> <ul style="list-style-type: none"> ವಿಲ್ರ್ ವಂಶವೃಕ್ಷ ಸಿಲಿಲ್ರ್ ನಾಯಾಲಯ ದಿಂದ ವಿಲ್ರ್ ಅನ್ನ ಸಿಂಧು ಗೊಳಿಸಿದ ಬಗ್ಗೆ ದಾಖಲೆ </td><td> <ul style="list-style-type: none"> ಗಣಕೀಕೃತ ಹ ಹಣೆ ವಂಶವೃಕ್ಷ ವಂಶವೃಕ್ಷ ವಯಸ್ಸಿನ ಬಗ್ಗೆ </td></tr> </tbody> </table>	ಹೌತಿ	ವಿಲ್ರ್	ಮೃನರ್ ಗಾಡಿಯನ್	<ul style="list-style-type: none"> ಮರಣ ಪ್ರಮಾಣಪತ್ರ ವಂಶವೃಕ್ಷ ಪರಣೆ ಅಭಿಡಲಿಟ್ (ಅವಶ್ಯಲಿದ್ದಲ್ಲಿ) 	<ul style="list-style-type: none"> ವಿಲ್ರ್ ವಂಶವೃಕ್ಷ ಸಿಲಿಲ್ರ್ ನಾಯಾಲಯ ದಿಂದ ವಿಲ್ರ್ ಅನ್ನ ಸಿಂಧು ಗೊಳಿಸಿದ ಬಗ್ಗೆ ದಾಖಲೆ 	<ul style="list-style-type: none"> ಗಣಕೀಕೃತ ಹ ಹಣೆ ವಂಶವೃಕ್ಷ ವಂಶವೃಕ್ಷ ವಯಸ್ಸಿನ ಬಗ್ಗೆ
ಹೌತಿ	ವಿಲ್ರ್	ಮೃನರ್ ಗಾಡಿಯನ್						
<ul style="list-style-type: none"> ಮರಣ ಪ್ರಮಾಣಪತ್ರ ವಂಶವೃಕ್ಷ ಪರಣೆ ಅಭಿಡಲಿಟ್ (ಅವಶ್ಯಲಿದ್ದಲ್ಲಿ) 	<ul style="list-style-type: none"> ವಿಲ್ರ್ ವಂಶವೃಕ್ಷ ಸಿಲಿಲ್ರ್ ನಾಯಾಲಯ ದಿಂದ ವಿಲ್ರ್ ಅನ್ನ ಸಿಂಧು ಗೊಳಿಸಿದ ಬಗ್ಗೆ ದಾಖಲೆ 	<ul style="list-style-type: none"> ಗಣಕೀಕೃತ ಹ ಹಣೆ ವಂಶವೃಕ್ಷ ವಂಶವೃಕ್ಷ ವಯಸ್ಸಿನ ಬಗ್ಗೆ 						

<p>ಕ್ರ.) ರಾಜ್ಯದ ರೈತರ ಪಹಣಿ ಮತ್ತು ಖಾತಾಗಳಲ್ಲಿ ವರ್ಕ್ ಹೆಸರು ನಮೂದು ಮಾಡಲು ಸಂಬಂಧಿಸಿದವರು ಸಲ್ಲಿಸಿರುವ ದಾಖಲೆಗಳನ್ನು ಯಾವುವು? (ವಿವರನೀಡುವುದು)</p>	<p>ವರ್ಕ್ ಮಂಡಳಿಯ ಅಧಿಸೂಚನೆಯನ್ನು ರಾಜ್ಯದ ರೈತರ ಪಹಣಿ ಮತ್ತು ಖಾತಾಗಳಲ್ಲಿ ವರ್ಕ್ ಹೆಸರು ನಮೂದು ಮಾಡಬಹುದಾಗಿರುತ್ತದೆ. ಸದರಿ ನಮೂದು ಪ್ರಕ್ರಿಯೆಯ ಕುರಿತಂತೆ ಭೂಮಿ ತಂತ್ರಾಂಶದ ಕಾರ್ಯವಿಧಾನವನ್ನು ಅನುಬಂಧ-4 ರಲ್ಲಿ ಒದಗಿಸಲಾಗಿದೆ.</p>
---	---

ಸಂಖ್ಯೆ.ಕೆಂಜಿ 376 ಎಂಎಂಆರ್ 2024



(ಕೆಂಪ್ಪು ಚೆನ್ನಗೌಡ)
ಕೆಂದಾಯ ಸಚಿವರು.

ଯମ୍ବକେଳିଙ୍କ ଜୟନ୍ତୀରୁ ପ୍ରେସିନ୍ଦ୍ର ସଂବଂଧପତ୍ରୀ ଗାନ୍ଧୀ ଲେଖକଙ୍ଗନିଗେ କଳସତ୍ତ୍ଵକୁଦ୍ରୁ. [୧୦୫
ପ୍ରେସିନ୍ଦ୍ର ଉପରେ କହିଲେ ଗାନ୍ଧୀ ଲେଖକଙ୍ଗନି ଅଦ୍ଦେ ସଂବଂଧପତ୍ରୀ ପ୍ରାଥମିକ ହାତ
ଦାଖିଲାଏନ୍ତି କହେଲୁଛନ୍ତି କହୁକଣସତ୍ତ୍ଵକୁଦ୍ରୁ. ଅଦନ୍ତେ ଆ ବିଭାଗାଦ ଭୂମି ଦାଖିଲାଗଲା
କହେଲୁଛନ୍ତି ଅଧିକାରୀ ଆମ ପଦଦ୍ଵାରାବୁଦ୍ଧାନ୍ତି କହେଲୁଛନ୍ତି ରାଜନିସତ୍ତ୍ଵକୁଦ୍ରୁ.]

‘ప్రశ్న.— రాచు సాంచర్య, యావదే కండాయ ఎభాగిదల్లు తకసేలూరును ముఖించ అధినీ అధినీమిశ్ర రిహస్తు మాత్ర మూలచెంబురాగి భావిసతక్కుద్దం కొచ్చక మూలక నదిష్టుశిలాశుభుమదు.]

ಅಧ್ಯಾಯ IX
ಹತ್ತಿಗಳ ದಾರ್ಶನಿಕನ್ನಿಡುವದು

[62. କଷ୍ଟ୍ରେ ଦାଖିଲାଗନ୍ତୁମୁହୂର୍ତ୍ତକୁ]-(I) ସକାରପ୍ରେ [ନମ୍ବର୍ମାନେ 16ରଲ୍ଲି ଅଧିକା ନମ୍ବର୍ମାନେ 16-ରଲ୍ଲି ଶ୍ରୀମାନ୍ ଅଶ୍ଵା ଅଧିକାଃପତ୍ର ପ୍ରଦେଶକାନ୍ତି ନିଯମ 40ର ଅଧିକ୍ୟାତ୍ମି ସମ୍ପର୍କରେ] ମାତ୍ର ଜୀବିତପରିମ୍ବନ୍ତ ମାଳିକିଟିମ୍ବୁନ୍ତୁ ସେଇରୁମୁହୂର୍ତ୍ତକାନ୍ତି କାଳକାଲେ ଗର୍ବକମ୍ପିତୁରୁ ଅବ୍ୟକ୍ତକ୍ୟାନ୍ତ ଅଧିକାଃପତ୍ର ମୂଳକ ନିର୍ଦ୍ଦିଷ୍ଟୁଛୁଳାଇସବକୁମୁଦୁ. ହକ୍କୁର୍କ୍ଷା ଦାଖିଲାଯୁ କେବରକ୍ଷା ଅଧିକାଃପତ୍ରରେ ତେବେରକ୍ଷେତ୍ରର ହକ୍କୁର୍କ୍ଷା ଦାଖିଲାଯୁ ମୂଳ ପ୍ରକଟିଯୁବାବି ଧାରାକ୍ଷେତ୍ରକୁ.

(2) କେବିରକ୍ କାହାଦ୍ୱାରି ତାଲିକାଟିନ ନମୁଣେ 16ରେଇ ଏଲ୍ଲା ହକ୍କୁଗତ ଦାଖଲୀଯ କ୍ଷୁଣ୍ଡକ କେବିରକ୍ ଯୁ ମୁଖ୍ୟମାତ୍ର ମୁଲି କୈଯିଂଦ ମାତି, ଉତ୍ତରାଧି ହକ୍କୁଗତ ଦାଖଲୀଯ କ୍ଷୁଣ୍ଡକ ଅନ୍ତର୍ମିଶ୍ର ପରିଚ୍ଛି ମାତକ୍ଷତିଦୁ, ଜଳଦ୍ୱାରାରିଗଲ ଅଧିଶ୍ଵାଚନ୍ତେନ୍ତିରୁ ହେଲାନ୍ତିର ପରିଚ୍ଛି ଗିରି ଯୁଦ୍ଧପ୍ରତିକ୍ରିୟା କ୍ଷୁଣ୍ଡକ ଦାଖଲୀଯ ନୁ, ପକମାତ୍ରାବାଗି ଉଚକପଟେଲେଗିବେଳେକିମିଳିଦି ନମୁଣେ 17-ୟ ନମୁଣେନ୍ତିରୁ ଅଧିଶ୍ଵାଚନ୍ତେନ୍ତିରୁ, ହୋରଦିନଶତକରୁ.

(v) ಉತ್ತರಾಧಿಕಾರ, ಉತ್ತರಾಧಿಕಾರ ಅಥವಾ ವಾರಸುದಾರನ ವಿಪಯದ್ದೀ ನಮ್ಮೆನೇ 19-ಎ. ಮತ್ತು

(ಬಿ) ದೇರೆ ವಿಷಯಗಳಲ್ಲಿ ನಮೂನೆ 20-ವು

କେବେଳୁର ଅଧିକାରୀଙ୍କ ପାଦ ଅଧିକାରୀଙ୍କ ଲକ୍ଷରାଧିକାର, ଲୁତେର୍ଜେଏତ୍ତାଧିନ୍ଦର
ମୁକୁ ବାରାହିମାର ଘୟାଶ୍ଲୋଘାର ବିଦୟୁଗିଣାଗି ନମୂନେ ୧୫ର୍ଲୀ ଅଂଥ ବୈଚରଗନ୍ଧି ସଙ୍କ
ଚରହାର୍ଦୀ ଘରକ୍ଷଣ୍ଡା.

(4) (3)ನೇ ಉಪ-ನಿಯಮದ ಮೇರೆಗೆ ವರದಿಯ ಸ್ವರೂಪ ಅಥವಾ ಶಿಕ್ಷಣದಲ್ಲಿ ನಮ್ಮನಿಯಲ್ಲಿ ವರದಿ ಮಾಡಿ ಪಡೆಯಲಿಕೆಯ ವ್ಯಕ್ತಿಯ ಸಿದ್ಧಿಯನ್ನು ಕೊಡುಕೊಳ್ಳಲಿ ಮತ್ತು ಮೇರೆ ಹೇಳಿದ ವ್ಯಕ್ತಿಗೆ ಅದರ ಪಕ್ಷದ ಪ್ರತಿಯನ್ನು ಕೊಡುತ್ತೇವೆ.

1. ಮೇ 7-5-1977 ದಿನಾಂಕ 150 ಮಹಿಳೆ ದಿನಾಂಕ 19-5-1977 ರಂದು ಹಾರಿಗೆ ಬರುವಂತೆ ಸೀರಿಸಾಯಿದೆ.
 2. ಮೇ 28-3-1980 ದಿನ್ಯಾಸಿತ್ವ ಮಹಿಳೆ ದಿನಾಂಕ 4-9-1980 ರಂದು ಹಾರಿಗೆ ಬರುವಂತೆ ಸೀರಿಸಾಯಿದೆ.
 3. ಮೇ 14-2-2002 ರ ಅಧಿಕಾರಿ ಸಹಿ ಪಾರಿ 17 ಏಪ್ರಿಲ್ 2002 ರ ಮಹಿಳೆ 6200 ರಂದು 67 ವರ್ಷಗಳ ನಾಯಕಾರ್ತಿಕ್ವಾ
 4. ಮೇ 14-4-2002 ರಂದು ಬರುವಂತೆ ಕ್ರಿಯೋಸ್ಟಾಟಿಕ್ ಎಂಬುದು ಅಂತಿಮ ಪ್ರಾಣಿಯಾಗಿದೆ.
 5. ಮೇ 21-4-2025 ಅಧಿಕಾರಿ ಸಹಿ ಪಾರಿ 106 ಏಪ್ರಿಲ್ 2020 ರ ಮಹಿಳೆ "16ರ್ಕೆ ಸಂಪನ್ಮೂಲ ವಿಜ್ಞಾನ ಶಾಸ್ತ್ರ ಮತ್ತು ವಿಜ್ಞಾನ ವಿಭಾಗ" ಯಾರ್ಕೆ ಸಂಪನ್ಮೂಲ ವಿಜ್ಞಾನ ಶಾಸ್ತ್ರ ಮತ್ತು ವಿಭಾಗ ಮತ್ತು ಅಧಿಕಾರಿ ಸಹಿ ಪಾರಿ ಬರುವಂತೆ ಸೀರಿಸಾಯಿದೆ.

(2) ನೋಂದಣಾಡಿಕಾರಿ ಅಥವಾ ಉಪ-ನೋಂದಣಾಡಿಕಾರಿಯಿಂದ ನಮೂನೆ 10 ಅಥವಾ ನಮೂನೆ 10-ವರ್ತಯಲ್ಲಿ ತೆಲುಗು ಚೆತ್ತಿ ಸ್ವೀಕರಿಸಿದ ಮೇಲೆ ಅಥವಾ ನಮೂನೆ 20-ವರ್ತಯಲ್ಲಿ ಪರದಿಯನ್ನು ಸ್ವೀಕರಿಸಿದ ಮೇಲೆ ತಹಸಿಲ್‌ಲೂರ್ ಅಥವಾ ಅಧಿಕೃತನಾದ ಅಧಿಕಾರಿಯು ಪ್ರತಿಯೊಂದು ಗ್ರಾಮಕ್ಕಾಗಿ ಪ್ರತೀಕ್ರಿಯಾದ ಕ್ರಮ ಸಂಖ್ಯೆಗೆ ನಿಮಿಷ ಕೊಟ್ಟಿ ಗ್ರಾಮವಾಯ ನಮೂನೆ 10-ಬಿಂದು ರಿಪಾರ್ಟರ್‌ನಾಗೆ ತೆಲುಗು ಚೆತ್ತಿಯನ್ನು ನಮೂದಿಸಲು ಕಾರ್ಯಾಚರಣನಾಗಿತ್ತೇದು.

64. ಹಕ್ಕು ಬಡಲಾವತ್ತೆಯ ರಚನೆಗೆ ನೋಡಿಸುಗಳ ಮತ್ತು ನಮೂದುಗಳ ಸ್ತುಪರ್ಯಾಯನ ಸ್ಥಿರತ್ವದ್ವಾದ್ಯ- (1) ನಮೂನೆ 10ರಲ್ಲಿ ತೀರ್ಥಾರ್ಥಿ ಚೇತಿ ಅಥವಾ ನಮೂನೆ 19 ಅಥವಾ ನಮೂನೆ 20-ವಯಸ್ಸಿನ ಮಾಹಿತಿಯನ್ನು ಸ್ವೀಕರಿಸಿದ ಮೀಲೆ ತಹಸೀಲ್‌ರೂಪನು 62ನೇ ನಿಯಮದ (1)-ನಲ್ಲಿ ಉಪ-ನಿಯಮದಲ್ಲಿ ನಿರ್ದಿಷ್ಟಗೊಳಿಸಿದ ತಂತ್ರಾಂಶವನ್ನು ಬಳಸಿ ಅಗ್ರಧಿಸಿದ ಸಂಖ್ಯೆಯ ನಮೂನೆ 12ರಲ್ಲಿ ಪರಿವರ್ತನೆ ನಮೂದನ್ನು ಮತ್ತು ನಮೂನೆ 21ರಲ್ಲಿ ನೋಡಿಸನ್ನು ಸ್ಥಿರತ್ವದ ಕಾರಣಕ್ಕನಾಗಿತ್ತೇದು.

(2) ಕೂಡಲೇ ತಾಲ್ಲುಕು ಕಾರ್ಯಾಲಯದಿಂದ ನಮೂನೆ 12ರೈ ಪರಿವರ್ತನೆ ನಮೂನಾದನ ಸ್ಥಿರಸಿದೆ ತರುವಾಯ ಗ್ರಹ ಲೆಕ್ಕಿಗೆ ಪ್ರತಿಯೊಂದು ಗ್ರಹಣಾಗಿ ನಮೂನೆ 12ರೈ ಉಟ್ಟಿಪ್ಪಿ ಪರಿವರ್ತನೆ ರಿಜಸ್ಟರಾಲ್ಟ್ ಆಗಲೇ ಹೇಳಿದ ನಮೂನೆಯಲ್ಲಿ ವಿವರಗಳನ್ನು ನಮೂನಾದಿಸಿಕೊಂಡು.

[3) నమూని 10రల్లి మాణిక్ పత్రచ స్క్యూకెటియల్లి సైకోరిసిద నమూని 12లన్న గూల్ లెక్కిగు ఏళు దినగాళ అవధిగే కొవడియల్లి ప్రదర్శిసహితచ్చు మత్తే నమూని 19 మినమూని 20రల్లి మాణికెటియల్లి సైకోరిసిద నమూని 12లన్న వదిన్యేదు దినగా అవధిగే కొవడియల్లి గామ లెక్కాదికారియింద పదశిససతక్కుటి.]

65. ಹಣ್ಣು ಬಡಲಾವಕೆಗೆಲಿಂದ ಬಾಧಿತರಾದ ವ್ಯಕ್ತಿಗಳಿಗೆ ನೋಟೆಸ್ಟೆಗನ್ನು ಕೊಳ್ಳುವುದು.—64
ನಿಯಮದ (3)ನೇ ಉಪ-ನಿಯಮದ ಮೇರೆಗೆ ನಮೂನೆ 12ರ ಪ್ರದರ್ಶನದ ಮತ್ತು ಪರಿವರ್ತನ
ರಚನೆಗಳನ್ನು ವಿವರಿಸುತ್ತಿರುತ್ತಾರೆ. 12ರ ಪ್ರದರ್ಶನದ ಮತ್ತು ಪರಿವರ್ತನ
ನಿಯಮದ (2)ನೇ ಉಪ-ನಿಯಮದ ಮೇರೆಗೆ ನಮೂನೆ 21ರ ಪ್ರದರ್ಶನದ ಮತ್ತು ಪರಿವರ್ತನ
ಅಗತ್ಯಪಡಿಕೆದಂತೆ ಗ್ರಹ ಲೆಕ್ಕಿಗಳ ಮೂಲಕ ಎಲ್ಲಾ ವ್ಯಕ್ತಿಗಳ ಮೇರೆ ಜಾರಿ ಮಾಡ
ಕಾರಣಕ್ಕಾಗಿ ನಾಗತಿಕ್ಕಾದ್ಯು. ಮೂಲ ನೋಟೆಸ್ಟೆಗಳು ಪ್ರತಿಯೊಂದು ಪ್ರಕರಣದಲ್ಲಿ ಜಾರಿ
ಸ್ಥರೂಪವನ್ನು ಸೂಚಿಸತಕ್ಕಾದ್ಯು. ಮತ್ತು ಸಂಬಂಧಪಟ್ಟ ದಾಖಲೆಗಳೊಂದಿಗೆ ದಾಖಲಾಡತಕ್ಕಾದ್ಯು.

66. ಹತ್ತು ಬದಲಾವಣೆಗಳ ಪರೀಕ್ಷೆ.—ಮುಚ್ಚೆನ್ನ ರಿಂಪ್ಸರ್‌ನಲ್ಲಿ ಮಾಡಲಾದ ನಮ್ಮೊಮ್ಮೆಯಾವುದೇ ಅಕ್ಷೇಪಕೆಗಳಿಗೆ ಆದ್ಯತೆ ನೀಡಬಹುದು. [ನಿರ್ದಿಷ್ಟಪ್ರಾಪ್ತಿಕಿದ ಅವಧಿಯೊಳಗೆ. ನಿಯ
64ರ ಉಪ-ಸಿಯಮ (3)ರ ಅಡಿಯಲ್ಲ ಯಾವುದೇ ಅಕ್ಷೇಪಕೆಯನ್ನು ನಿರ್ದಿಷ್ಟ ಅವಧಿಯೊಳಗೆ

67. వ్యవసాయ ఏలీ-(I) 68: నియమద్వారా నిర్దిష్టపడినద ఆపథియోలగే బంగారకాలిగాలు యావ్యవాదిరు లుధరే, ఆప్యోలన్ను 8సే నమూనానేయల్లి ఉచ్చలాడ తకలూకాలిగాల ప్రశ్నగాన్ని నమూనిసిక్కుధ్వని మత్తు (2)గే లాప-నియమద అనుసారపాగి వెత్తు చూడక్కాడు, పదులావిసుయ నమూనిన బగ్గె ఒండ తకలూక సంగతియన్న నమూనాను 12రూపాలు వ్యవసాయిదు పడజ్ఞానాన్ని నమూనిసిక్కుధ్వని, ఆ నమూనిన పరుద్దు "నమూనానే 8రైల్లి క్రొస్ సంఘాటించి తమాన నమూనిప డ్యూటీ నమూనాన్ను పూకాఫాంక్కే తరలాగిద ప్రతి ఏల్ "పొచచల్లిపే" ఎంబ శాశవంగిగి గ్రామ లీట్స్గసింండ నమూనిసిక్కుధ్వని, ఆ మస్స పదులావిసుయ నమూనాన్ను ఏలీ మాదలు పుగ్గిసిక్కుధ్వని.

(2) ପର୍ଯ୍ୟନ୍ତ ମହିଳାଦ କ୍ଷେତ୍ରରେ ମଧ୍ୟ ଏହାରେଇ କାଳଦେଖ
ମାତ୍ରମୁଦ୍ରା ଅଂଶ ଜର କ୍ଷେତ୍ରରେ ମଧ୍ୟ ଶିରେଦେବାରିନିଦାଗାରୀଁ ଆଧୁନି
କାର୍ଯ୍ୟକୁରାହିନିଦାଗାରୀଁ 43ଙ୍କେ ନିଯମଦ୍ଵାରା ନିର୍ଣ୍ଣୟପଦିକରିବାରେ ଏହା ମାତ୍ରକୁର୍ଯ୍ୟ
ଅଂଶ ପ୍ରକରଣର ବର୍ଗ ଅତିକାରୀ କ୍ଷେତ୍ରରେ ହେଲାଦାଗି ନିଯମଦ୍ଵାରା
12ଟି ପଦାବେଶିଗ୍ରେ ଉପସ୍ଥିତି ମମୁଳିଦିଶକୁର୍ଯ୍ୟ ମଧ୍ୟ କଂଦାଯ ନିର୍ଣ୍ଣୟକରିବା
ଦୁଃଖମାନିକରକାର୍ଯ୍ୟଙ୍କିବୁ।)

68. ವಿಚಾರಕೆಯ ಕ್ರಮೀ.—ವಿಚಾರಕೆಯನ್ನು ಬಾಯಿಮಾತಿನಲ್ಲಿ ಮತ್ತು ಬಹಿರಂಗವಾಗಿ ನಡೆಸಬಹುದು.

[69.] దుర్గ దావిలోను ప్రదేశికుడ వుండద్ద అఖిలు.-67నే నియమద మేళీలు రథస్తువాను ఆభివా సంచారాను కొనుతున్న మానిద ఆదేశద సంబంధాను అయిత్తు 'క్రిష్ణ లాపాలుకై సహారింద మంజులాచ సహాయక అయిత్తు గాను తృప్తిస్తు అధికారి అఖిల మానిదులుపుదు.

70. ಇಕ್ಕೆ ಬದಲಾವಣೆಯ ರಿಜಿಸ್ಟ್ರಿಂಡ್ ಹಕ್ಕು ದಾಖಲೆ ರಿಜಿಸ್ಟ್ರಿಂಗ್ ನಮ್ಮೊದಗಿನ ಮಾರ್ಪಾಠೀ-ಅಲ್ಲಹೂದ್ ಕಾರ್ಯಾಲಯದ್ದು ಅಗ್ರಿನ್‌ನ್ನೆ ಇಚ್ಛಿಸುವ ಹಕ್ಕು ದಾಖಲೆ ರಿಜಿಸ್ಟ್ರಿಂಗ್ 16 ಸೆಪ್ಟೆಂಬರ್ 2009 ನಮ್ಮೊದಗಿನ್ನೆ ರಿಜಿಸ್ಟ್ರಿಂಗ್ 62ನೇ ನಿಯಮದ (1)ನೇ ಉಪ-ನಿಯಮದ ಮೇರೆ ರಿಜಿಸ್ಟ್ರಿಂಡ್ ಕರ್ತವ್ಯವನ್ನು ಉಪಯೋಗಿ ಆದೆಕ್ಕೆ ಅನುಷ್ಠಾನವಾಗಿ ಹಕ್ಕು ಬದಲಾವಣೆಯ್ಯಾಗಿ ಉತ್ಪಾದಿಸುವ ಸಂಖ್ಯಕವಾಗಿ ಸುಧಿಕಿರ ಹಕ್ಕು ದಾಖಲೆಯ ಪ್ರತಿಯನ್ನು ಸಂಬಂಧಪಟ್ಟ ಗ್ರಾಹಿತಗಳಿಗೆ ಘಟಿಸಿ ಮಾಡಿಕೊಂಡಿರಿ ಏಕ ದಿವಸಗಳ್ಲಿಗೆ ರಿಜಿಸ್ಟ್ರಿಂಗ್

(b) ହୁଣ୍ଡାରେ ଦେଖିଲୀ ମାକିଦ ପ୍ରତିଯିବିନମ୍ ସରିଦାଇକି ଅଧିକ ଶୈଳେଚିତ୍ରମ୍ ବଦଳାପାଇଁ ଏବଂ ଶୈଳେଚିତ୍ରମ୍ ଅନ୍ତରେ ସରପାଇକିଗଳମୁଁ ଅଧିକ ଶୈଳେଚିତ୍ରମ୍ ମାତ୍ରରେ କରୁଥାଯି ମାତରକେବୁ.

71. ಹಣಗಳ ದಾವಿಲೆಯ ಮೇಲ ವ್ಯಾಪಕ್ಕೆ- (I) ಸಂಬಂಧಪಟ್ಟ ಕಂದಾಯ ಉತ್ತರವ್ಯಾಪಕ ಪ್ರಫಾರದಲ್ಲಿರುವ ಸಹಾಯಕ ಅಯ್ಯುಕ್ತೆಗೆ ಗ್ರಾಮ ಲೀಕಿಗರುಗಳ ಬಳಿ ಲಭ್ಯವಿರುವ ಕಡ್ಡಗ್ರಾಮದಾವಿಲೆಯ ರ್ಜಿಸ್ಟ್ರಿಸ್ಟ್ ಸೂಚನಾಲ್ಕಾರ್ಡ ಮೋದುದರಿಂದ ತಾಲ್ಲೂಕು ಕಾರ್ಯಾಲಯದಿಂದ ನಾವರ್ತ್ಯಗೊಳಿಸಿ ಅದನ್ನು ಮನ್ಯಾ ಒದಗಿಸಲಶುದ್ಧರೂಪ ನಿರ್ದೇಶಿಸಿದ್ದಾಗ, ಅಂಥ ನಿರ್ದೇಶನದಲ್ಲಿ ಕಂದಾಯಕ ಅಯ್ಯುಕ್ತ ನಿರ್ದಿಷ್ಟಪಡಿಸಿದ ದಿನಾಂಕದವರೆಗೆ ಜಾರಿಯಿಲ್ಲಿರುವ ಎಲ್ಲಾ ಒಸ್ತಗಳನ್ನು ವಾಪತ್ತಿ ಪಟ್ಟಿರ್ಹೆನ್ನು ಸೇರಿಸಿ ತಹಕ್ಕೆಲ್ಲಾರೂ ಅದನ್ನು ಒದಗಿಸಲಶುದ್ಧ.

(2) (1)ನೇ ಉಪ-ನಿಯಮದ ಮೇರೆಗೆ ಗ್ರಹಿ ಲೀಕಿಗಳಿಗೆ ಹಕ್ಕಿಗಳ ದಾವಿಲ್ಯ ಪ್ರತಿಯಾವಿ ಬದಲಿಸಿದಾಗ ಅವನು ಇಟ್ಟಿರುವ ಹಕ್ಕಿಗಳ ದಾವಿಲ್ಯ ಪ್ರತಿಯಾವಿ ಜೊತೆಗೆ ಅದನ್ನು ತಾತ್ಕಾರ್ಮ್ಯದ ಮಾಡಿಕೊಂಡು ಮತ್ತು ಹೋಸದಾಗಿ ಒದಗಿಸಲಾದ ಎಲ್ಲಾ ಹಕ್ಕಿಗಳ ದಾವಿಲ್ಯ ಸರಿಯಾಗಿರುವುದನ್ನು ಪ್ರಮಾಣೀಕರಿಸಲಿಕ್ಕಾದ್ದು. ಸದಾಯಿಕ ಅಯಿತ್ತರೆ ಹಕ್ಕಿಗಳ ದಾವಿಲ್ಯ ತೇಕಡಾ ಕ್ಷೇತ್ರ ಕಡಿಮೆಯಲ್ಲಿದ್ದವರು ಅಂಥ ಪರಿಶೀಲನೆಯ ಬಗ್ಗೆ ಕಾರ್ಯಾಚರಣಾತ್ಮಕಾದ್ದು ಮತ್ತು ಅಂಥ ಹಕ್ಕಿಗಳ ದಾವಿಲ್ಯ ಸರಿಯಾಗಿರುವುದನ್ನು ಪ್ರಮಾಣೀಕರಿಸಲಿಕ್ಕಾದ್ದು.

[71-ಎ. ಕೆಲವು ಸಂದರ್ಭಗಳಲ್ಲಿ 62, 63, 64, 65, 70 ಮತ್ತು 71ನೇ ನಿಯಮಗಳ ಅನ್ವಯ.—x x x]]

ಅಧ್ಯಾತ್ಮ ४

ಹಕ್ಕು ದಾಖಿಲೆಯನ್ನನು ಸರಿಸಿ ಮೊಡಣಿಯನ್ನು ನಡೆಸುವುದು

72. 66ನೇ ನಿಯಮದ ಮೇರೆಗೆ ಹಕ್ಕು ಬಡಲಾವಕೆಯ ಸಮುದಂಗಳನ್ನು ಪ್ರಮಾಣೀಕರಿಸಿದ ತರುವಾಯ ಮತ್ತು 67ನೇ ನಿಯಮದ ಮೇರೆಗೆ ತೀವ್ರಾನಾಕ್ರಿ ಬದುವಂಥ ತಕಾರಾಗಳನ್ನು ಒತ್ತಫ್ರೆ-ಮಾಡಿದ ತರುವಾಯ ಅಥವಾ 69ನೇ ನಿಯಮದ ಮೇರೆಗಿನ ಅಭಿರುಚಿತ ಇತ್ತರ್ಥವಾದ ತರುವಾಯ, ಹಕ್ಕು ಬಡಲಾವಕೆಯ ಕಾರಣದಿಂದಾಗಿ ಅಶ್ವರೋಧನ್ನು [ಜಾರಿಗೆ ತಯಾರಿಸು] ಮೊದಲುಗೆ ನಕಾಶೆ ತಯಾರಿಸುವುದಕ್ಕಾಗಿ ಮತ್ತು ಮೊದಲುಗೆ ಬಗ್ಗೆ ಕಂದಾಯವನ್ನು ಹಂಚಿಕೆ ಮಾಡುವುದಕ್ಕಾಗಿ ಸಂಬಂಧಿಸುತ್ತಿರುತ್ತದೆ ದಾವೀಡಿಗಳನ್ನು ಭೂ ದಾವಿಲೀಗಳ ಸಹಾಯಕ ಅಧಿಕಕ್ರಮಿಗೆ ತಪ್ಪಿಲುದಾರಣ ಕೊಸತಕ್ಕದ್ದು. 47ರಿಂದ 57ರವರಿಗಿನ ನಿಯಮಗಳು, ಇವರೆಡೂ ಸೇರಿ. ಅಂಥ ಮೊಕಾಂತಪ್ಪಿಗಳಿಗೆ ಉಚಿತ ವ್ಯಾಸಗೊಂಡಿಗೆ ಅನ್ಯಾಸತಕ್ಕದ್ದು.]

ಅಧ್ಯಾತ್ಮ 11

ಮೇರೆಗಳು ಮತ್ತು ಮೇರೆ ಗುರುತುಗಳು

73. ಮೋಡರ್ ಅಧಿಕಾರಿಯು ಜಿಲ್ಲಾಧಿಕಾರಿಗೆ ಒಂದು ನಕಾರೆಯನ್ನು ಬಿಡಿಸತಕ್ಕದ್ದು-ಮೋಡರ್ ವ್ಯವಸ್ಥೆಯು ಜಾರಿಗೆ ಬಂದ ಮೇಲೆ, ಮೋಡರ್, ಕಂಡಾಯ ವ್ಯವಸ್ಥೆ ಮತ್ತು ಧೀ ದಾಖಲೆಗೆ ಅಪ್ಯುಕ್ತ ಅದೇರೆಡ ಮೂಲಕ ಅಥವಾ ಮೇರೆಗೆ ನಿಶ್ಚಯಿಸಿದ ಅಥವಾ ನಿರ್ದಿಷ್ಟಪಡಿಸಿದ ಮೇರೆಗೂ ನಿತ್ಯ ಸ್ಥಾನವನ್ನು ಮತ್ತು ಪರಿಸರವನ್ನು ತೋರಿಸುವ ಒಂದು ನಕಾರೆಯನ್ನು ಮತ್ತು ಈಚ್ಚೆಯನ್ನು ಮೋಡರ್ ಅಧಿಕಾರಿಯು ಜಿಲ್ಲಾಧಿಕಾರಿಗೆ ಬಿಡಿಸತಕ್ಕದ್ದು. ಮರುಮೋಡರ್ ಮಾಡುವಾಗ ಅಥವಾ ಸರ್ವ ನಂಬಿರಣ್ಯ ಮೋಡ್ ಮಾಡುವಾಗ ಅಥವಾ ಇತರ ಯಾವುದೇ ಬ್ರಹ್ಮಿಕ್ತ ಸರಂಭದಾಲ್ಯ ಮೇರೆಗಳಲ್ಲಿ ಉಂಟಾದ ತರುವಾಯಿದ ಯಾವುದೇ ಬ್ರಹ್ಮಿಕ್ತಗಳನ್ನು ಸಾರವಾಗಿ ನಕಾರೆಯನ್ನು

1. ದಿನಾಂಕ 13-6-2002ರ ಅಧಿಕಾರಿಗೆ ಸಹಿ ದಿನಾಂಕ 17 ಏಪ್ರಿಲ್ 2002ರ ಮುದ್ರಾ ದಿನಾಂಕ 15-6-2002ರಾದ್ದು
ಬಳಸುವುದು ಸಾಮರ್ಥ್ಯದಾಗಿ.
2. ದಿನಾಂಕ 24-1-1974ರ ಅಧಿಕಾರಿಗೆ ದಿನಾಂಕ 7-1-1974ರಾದ್ದು ಲಭಿಸಿದ ಬೆಳವಣಿಗೆ

ಕರ್ಣಾಟಕ ಪ್ರಾಂತ್ಯದಲ್ಲಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ವಿಧಾನ ಸಭೆಯ ನೇರವಾಗಿ ಅಧಿಕಾರ ಪಡುತ್ತಿರುತ್ತದೆ. ಈ ಪ್ರಾಂತ್ಯದಲ್ಲಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ವಿಧಾನ ಸಭೆಯ ನೇರವಾಗಿ ಅಧಿಕಾರ ಪಡುತ್ತಿರುತ್ತದೆ.

126. ಕೆಲವು ಪೇಟಣ ಮತ್ತು ಕಂಡಾಯ ವ್ಯವಸ್ಥೆ ಕಾರ್ಯಕ್ರಮನ್ನು ಮುಂದುವರಿಸುವಿಕೆ.-ಕಾರ್ಯಕ್ರಮದಲ್ಲಿ ಅಥವಾ 2025ನೇ ಪ್ರಕರಣದ ಮೂಲಕ ನಿರ್ಸಿತವಾದ ಯಾವುದೇ ಅಧಿನಿಯಮದಲ್ಲಿ ಅಥವಾ ಕಾನೂನಿನಲ್ಲಿ ಏನೇ ಇದರೂ.-

(1) ଏ ଅଧିନୀୟମପ୍ରତି ସ୍ଵରୂପଙ୍କରୁ ପାଇବାପାଇଦକ୍ଷି ମୁଣିଜ ଆରଂଭିତାଦ ମୁତ୍ତ ଆ କାଳଦ୍ଵାରା
ମୁଣିଦୁରଖୀଯିତ୍ତିରୁ ମେଜିଜରେ ମୁତ୍ତ କିନ୍ତାରୁ ପ୍ରତ୍ୟେକୀ କାର୍ଯ୍ୟଗେଳେଲିପାଇ କଥିନିଯମଦ
ଉପରିଧିକାରୀ ମେରିଗେ , ଆରଂଭିତାଦପୁର୍ବରୁ ମୁତ୍ତ
ମୁଣିଦୁରଖୀଯିତ୍ତିରୁ ପାଇବାପାଇଦକ୍ଷି ମୁତ୍ତ

(2) ಈವರೆಗೆ ಮಾಡಲಾದ ಹಾಗೂ ಜಾರಿಗೆ ತರಲಾದ ಮತ್ತು ಈ ಅಧಿನಿಯಮವು ದೂರದಾಢಾಗುವ ರೀತಾಂತರದ್ದು ಜಾರಿಯಲ್ಲಿದ್ದ ಎಲ್ಲಾ ಭೂ ಕಂಡಾಯದೇ ನಿರ್ದಿಷ್ಟಣೆಗಳನ್ನು ಮತ್ತು ಏಷ್ಟು ಕಂಡಾಯ ವ್ಯವಸ್ಥೆಗಳನ್ನು ಈ ಅಧಾರದ ಉಪಭಂಗಿಗಳನ್ನಾರವಾಗಿ ಮಾಡಲಾದವುಗಳನ್ನು ಮತ್ತು ಜಾರಿಗೆ ತರಲಾದವುಗಳು ಎಂದು ಭಾವಿಸತಕ್ಕದ್ದು ಮತ್ತು 115ನೇ ಪ್ರಕರಣದಲ್ಲಿ ಏನೇ ಇದ್ದರೂ ಪರ್ಯಾಪ್ತ ಕಂಡಾಯ ವ್ಯವಸ್ಥೆಯು ಜಾರಿಗೆ ಬರುವ ತನಕೆ ಅವು ಜಾರಿಯಲ್ಲಿರುವವು ಎಂದು ಭಾವಿಸತಕ್ಕದ್ದು.

ಅಧ್ಯಾತ್ಮ
ಹಸ್ತ ದಾವಿ

127. ಕಟ್ಟಿದ್ದಾರಿಲ್ಲ.-(1) ಪ್ರತಿಯೊಂದು ಗ್ರಾಮದ ಬಗಗೂ ನಿಯಮಿಸಲಾದ ರೀತಿಯಲ್ಲಿ ಹಕ್ಕಾನ್ನಿಂದ ತಯಾರಿಸತಕ್ಕೆ ಮತ್ತು ಅಂಥ ದಾಖಲೆಗಳಲ್ಲಿ ಈ ಕಿಳಗಿನ ವಿವರಗಳು ಇರತಕ್ಕೆದ್ದು.-

(a) ಭಾಗಮಿಯ ಒಡೆವರೆದಾರರು, ಅಧಿಭೋಗದಾರರು, ಒಡೆಯರು ಅಥವಾನದಾರರು, ಮಾಲೀಕರು ಅಥವಾ ಗೇರೆದಾರರು ಆಗಿರುವ ಅಥವಾ ಒಂದಿಯರು ಗೇರೆ ಅಥವಾ ಕಂದಾಯವನ್ನು ಪಡೆಯುವ ಹಕ್ಕನ್ನು ಮಣಿಕೆಂಬಿರುವ ವ್ಯಕ್ತಿಗಳ ಹಸರುಗಳು;

(b) ಅಂಥ ವ್ಯಕ್ತಿಗಳ ಉಪವ ಅಂತ್ಯ ಒತ್ತಾಸಕ್ತಿಯ ಸ್ಥರೂಪ ಮತ್ತು ವ್ಯಾಪ್ತಿ ಮತ್ತು ರೂಪದಿಂದಾಗಿ ಜರುತ್ತಾಗಳು ಅಥವಾ ಹೊಣೆಗಳು (ಯೊವುದಾದರೆ

- (ಸಿ) ಅಂಥ ವ್ಯಕ್ತಿಗಳಲ್ಲಿ ಯಾರಾದರೂ ಆಫ್ವಾ ಯಾರಿಗಾದರೂ ಸಂಪಾದ ಮಾಡಬೇಕಾಗಿರುವ ಗೇರೆ ಆಫ್ವಾ ಕಂಡುಬಾಯಿ (ಯಾವುದಾದರೂ ಉಂಟೆ); ಮತ್ತು
 (ಡಿ) ನಿಯಮಿಸಬಹುದಾದ ಅಂಥ ಇತರ ವಿವರಗಳು.

(2) ନିଯମିତକୁମାରଦାତଙ୍କ ପ୍ରଦେଶଗଳିଁ ନିଯମିତକୁମାରଦାତଙ୍କ ଅଧିକାରିଗୁରୁ ପକ୍ଷ ଦାଖିଲୀଗମ୍ଭେ ଜୀଜ୍ଞାରକତ୍ତ୍ଵମୁଁ ମୁହଁ ଚେରେ ଚେରେ ପ୍ରଦେଶଗଳିଁ ଚେରେ ଚେରେ ଅଧିକାରିଗୁରୁ ନିଯମିତକୁମାରଦାତଙ୍କ.

(3) ಯಾವುದೇ ಗ್ರಾಮದ ಬಗ್ಗೆ ಉಪ-ಪ್ರಕರಣ (I)ರಲ್ಲಿ ಉಲ್ಲೇಖಿಸಲಾದ ಹಕ್ಕು ದಾಖಿಲೆಯ ತಯಾರಿಕೆಯ ಮೂಲವಾದಾಗ ಹಾಗೆ ಅದು ಮೂಲಗೊಂಡ ಸಂಗತಿಯನ್ನು ಸರ್ಕಾರಿ ಗೆಂಡಿಕೆ ನು ಮತ್ತು ನಿಯಮಿಸಬಹುದಾದಂಥ ರೀತಿಯಲ್ಲಿ ಅಧಿಸೂಚಿಸಕ್ಕಣ್ಣ.

128. ಹಕ್ಕಿಗಳ ಆರ್ಥನೆಯನ್ನು ವರದಿ ಮಾಡುವುದು.—(1) ಉತ್ತರಾಧಿಕಾರ, ಉತ್ತರಾಧಿಕಾರ, ವಾರಸು, ಪಾಲು, ಬೀರೆದಿ, ಅಡಮಾನ, ದಾನ, ಗೇರೆ—ಹಕ್ಕಿಗಳ ಮೂಲಕ ಅರ್ಥವಾಯಿಸಿದ್ದರೆ ರೀತಿಯಿಂದ, ಭೂಮಿಯ ಹಿಡುವರೀದಾರನಾಗಿ, ಅಧಿಭೋಗದಾರನಾಗಿ, ಒಡೆಯಾಗಿ ಅಡಮಾನದಾರನಾಗಿ ಮಾಲೀಕನಾಗಿ ಅಥವಾ ಗೇರೆದಾರನಾಗಿ ಅಥವಾ ಆದರೆ ಗೇರೆ ಆರ್ಥವಾಯಿಸಿದ್ದರೆ ಕಂದಾಯವನ್ನು ಪಡೆಯುವ ಹಕ್ಕನ್ನು ವಹಿಸಬೇಕಂದಿರುವವನಾಗಿ ಯಾವುದೇ ಹಕ್ಕನ್ನು ಆರ್ಥ ಸೂತ್ರ ಎಂದು ನಿರ್ದಿಷ್ಟಿಸಿ, ಅಂಥ ಆರ್ಥನೆಯ ದಿನಾಂಕದಿಂದ ಮೂರು ತಿಂಗಳೊಳಗಾಗಿ ಆ ಗ್ರಾಮದಲ್ಲಿ ನಿಯಮಸೂತ್ರದ ಅಧಿಕಾರಿಗೆ ಅಂಥ ತನ್ನ ಹಕ್ಕಿನ ಆರ್ಥನೆಯ ಬಗ್ಗೆ ಬಾಯಿಮಾತ್ರಿಸಿದ ಅರ್ಥ ಬಿರಹ ಮೂಲಕ ವರದಿ ಮಾಡತಕ್ಕದ್ದು, ಮತ್ತು ಸದರಿ ಅಧಿಕಾರಿಯು ಆ ವರದಿ ತಲುಪಿದ ಬಗ್ಗೆ ವರದಿ ಮಾಡುವ ವ್ಯಕ್ತಿಗೆ ಕೂಡಲೇ ಲೀಬಿತ ತೆಲಮೈಸ್ಟಿಗೆಯನ್ನು ಕೊಡತಕ್ಕದ್ದು:

ಪರಂತು, ಆ ಹಕ್ಕೆನ್ನು ಆರ್ಥಿಕ ವ್ಯಕ್ತಿಯ ಅವಾಧ ವರದಿನಾಗಿದ್ದರೆ ಅಥವಾ ಇತರ ರೀತಿಯಿಂದ ಅನರ್ಹನಾಗಿದ್ದರೆ ಅವನ ಪಾಲಕನು ಅಥವಾ ತಿಳಿನ ಸ್ಥಾನ ಸ್ಥಾಧಿನ ಹೊಂದಿರುತ್ತರ ಮತ್ತಿಯ ನಿಯಮವಲ್ಲಾದ ಅಳಿಕಾರಿಗೆ ವರದಿ ಮಾಡತಕ್ಕುಂಟು:

ಮತ್ತು ಪರಂತು, ಒಂದು ಸೋಂದಾಯಿತ ದಸ್ತಾವೇಚಿನ ಮೇರೆಗೆ ಹಕ್ಕನ್ನು ಅರ್ಜಿಸು ಯಾವನೇ ವ್ಯಕ್ತಿಯನ್ನು ನಿಯಮಿಸಲಾದ ಅಧಿಕಾರಿಗೆ ವರದಿ ಮಾಡುವ ಜವಾಬ್ದಾರಿಯಿಂ ಏನಾಯಿತಿಗೊಳಿಸತಕ್ಕದ್ದು:

¹ [ಮತ್ತೂ ಅಲ್ಲದೆ, ಯಾವನೇ ವ್ಯಕ್ತಿಯು ಈ ಉಪ-ಸ್ಕರ್ವಾದ ಮೇರೆಗೆ ನೀಡಿದ ಭೂಮಿಯ ಬಳಿಕೆಯನ್ನು ಅವನು ಪಡೆದ ಹಕ್ಕನ್ನು ಅಂಥ ಭೂಮಿಯ ಅಳತೆ ಮತ್ತು ಗಡಿ ಸುರುತುಗಳು ಮೂಲಕ ಏಷಣೆಯಲ್ಲಿ ಅವನು ಪಡೆದ ಹಕ್ಕನ್ನು ಅಂಥ ಭೂಮಿಯ ಅಳತೆ ಮತ್ತು ಗಡಿ ಸುರುತುಗಳು ಅಂಥ ಭೂಮಾಡಿದ ವಿವರಗಳನ್ನು ಸಂಪರ್ಕಿಸಿದ ನಕ್ಷೆಯ ವರದಿಯಲ್ಲಿಂದಿಗೆ ಅನುಬಂಧಿಸತಕ್ಕೆ ಇತರ ಗೊತ್ತುಮಾಡಿದ ವಿವರಗಳನ್ನು ಸಂಪರ್ಕಿಸಿದ ನಕ್ಷೆಯ ವರದಿಯಲ್ಲಿಂದಿಗೆ ಅನುಬಂಧಿಸತಕ್ಕೆ ಮತ್ತು ಅಂಥ ವ್ಯಕ್ತಿಯು ಅನುಮತಿ ಪಡೆದ ಮೋಜಕ್ಕೊರುಸಿದ ಶ್ರೀಭಾವ ನಿಯಮಸಂಖಾರದ ನಕ್ಷೆಯನ್ನು ತಯಾರಿಸತಕ್ಕಿದ್ದು.]

ವಿವರಣೆ I.—ಮೇಲೆ ಹೇಳಿದ ಹಕ್ಕಾಗಳಲ್ಲಿ ಸ್ಥಾನೀನ ರಹಿತ ಅಡಮಾನಪು ಸೇರುತ್ತದೆ. ಕದಾ ಅನುಭೋಗದ ಹಕ್ಕಾಗೂ ಅಥವಾ ಸ್ವತನ ವರ್ಗಾವಳ ಅಧಿನಿಯಮ, 1882 (1882ರ ಕೇಂದ್ರ ಅಧಿನಿಯಮ 4)ರ 100ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಅಡಮಾನಪನಿಸಬಿಲ್ಯ ಮಾತ್ರಭಾರವು ಸೇರುವುದಿಲ್ಲ.

వివరణ II.—యావ వేకియ పరవాగి అడవానపు విమోచతపాగిదయిల్ ఆధు ఇల్లవాగిదయిల్ ఆధువా గేచే కొనేగొండిదేయీల్ అంథ వ్యక్తియు ఈ ప్రసరణద ఆధుద కౌక్కమ్.

(2) ଉପ-ପ୍ରକରଣ (1)ରେ ବନ୍ଦ ଛାଇରୁ, ଯୁଵା ଅଧିକାରୀ ଉପ-ପ୍ରକରଣ (1)ର ମହିର ପରଦ ମୂଦ୍ରବୁଦ୍ଧିମୂଳେ ଅନ୍ତର ଯୁଵନେ ରେଖନ୍ତି ଅଧିକାରୀଙ୍କୁ କାହାର ପରିବାରରେ ଜୀବନରେ ପରିବାରରେ ପରିବାରରେ ପରିବାରରେ

94
ಅಧಿಕುಟಿನೆಯ ಮೂಲಕ ನೇಮಿಸಬಹುದು. ಆ ಸಂದರ್ಭದಲ್ಲಿ ಅಂಥ ಅಧಿಕಾರಿಯು ಆ ವರ ತಲುಪಿದ ಬಗ್ಗೆ ಹಾಗೆ ಪರದ ಮಾಡುವ ವ್ಯತ್ಯಾಸ ಒಂದು ಲಿಖಿತ ತಲಪೊಸ್ಟಿಗೆಯನ್ನು ಕೊಡತಕ್ಕೂ ವಾಪ್ತಿ ಆ ವರದಿಯನ್ನು ಸಂಬಂಧಪೂರ್ವಕ ನಿಯಮಸಂಬಂಧ ಅಧಿಕಾರಿಗೆ ಕಳುಹಿಸತಕ್ಕೂದ್ದು.

(3) ଯୋଗନେ ପ୍ରସିଦ୍ଧ ଶାଖା-ପ୍ରକରଣ (1) ଅଧିକା ଶାଖା-ପ୍ରକରଣ (2) ର ଅଧିକା ମହାନୀଯମୁ ମାତ୍ରିଦୟ-

(e) ಕ್ರಾಸ್‌ಆಫ್‌ಸಿದ್ ದಿನಾಂಕದಿಂದ ಮೂರು ತಿಂಗಳಿಗಳ ಅವಧಿಯಲ್ಲಿ ನಂತರ ಒಂದು ವರ್ಷದ ಅವಧಿಯೊಳಗಾಗಿ ಎರಡು ರೂಪಾಯಿ ದಂಡವ ಸಂದಾಯ ಮಾಡಿದ ಮೇಲೆ ವರದಿಯನ್ನು ಸೈರಿಸಿತ್ತೇವೆ;

(ಇ) ಅಂತೆ ಉಚ್ಚನೆಯ ದಿನಾಂಕದಿಂದ ಒಂದು ವರ್ಷದ ಅವಧಿಯ ಸಂತತರ

(i) ವಿಯುಸ್‌ಹಾದ ಅಧಿಕಾರಿಗೆ ಉಪ-ಪ್ರಕರಣ (ii) ರ ಮೇರೆಗೆ ವರದಿಯ ಮಾಡಿದ್ದ ಸಂದರ್ಭದಲ್ಲಿ ತಹ್ಸೀಲ್‌ಹಾರನು ಮಾಡಬಹುದಾದ ಆದೇ ಮೇರೆಗೆ ಅಥವಾ

(ii) ರೆಸ್ಯೂಲ್ ಅಧಿಕಾರಿಗೆ ಉಪ-ವೈಕಿರಣ (2)ರ ಮೇರೆಗೆ ವರದಿ ಮಾನ್ಯ ಸಂದರ್ಭದಲ್ಲಿ ಅಂಥ ಅಧಿಕಾರಿಯ ಮಾಡಬಹುದಾದ ಆದೇಶದ ಮೇರೆಗೆ

ఎరకు రూపాయిగే కడమెయిల్లద ఆదరే కథ రూపాయిగే మీరెద దండన
సంచాయి మార్కిష మేల వరదియన్న స్క్రోకిసంకెక్కు.

(4) ಯಾವ ದಸವೇಜನ ಅಥವಾದ ಮೇಲೆ ಯಾವುದೇ ಭೂಮಿಯಲ್ಲಿ ಯಾವನೇ ವ್ಯಕ್ತಿ ಹೀಗೆ ಪಡುವಾರನಾಗಿ, "ಅಧಿಕ್ಷೋಗದಾರನಾಗಿ, ಒಡೆಯನಾಗಿ, ಅಡಮಾನದಾರನಾಗಿ, ಪಾರೀಕ್ಷಣಾಗಿ, ಗೈರೋದಾರನು ಅಥವಾ ಗೈರೋಯ ಅಥವಾ ಕಂಡಾಯವನ್ನು ಪಡೆಯುವ ಹಂತ ಹಿನ್ನೆ ಕೊಂಡಾಗಿ ಹಕ್ಕನ್ನು ಅರ್ಜಸುತ್ತಾರೋ ಅಂಥ ಯಾವುದೇ ದಸಾವೇಜು ನೋಂದಾ ಕ್ಷೇತ್ರ ಸಂಬಂಧ ಮಾಡಲು ಹೊಕ್ಕಾರನಾಗಿರುವ ವ್ಯಕ್ತಿಯು ಹಕ್ಕ ದಾಖಲೆಯಲ್ಲಿ ಮತ್ತು 12 ಪ್ರಕ್ರಿಯಾದಲ್ಲಿ ಉಲ್ಲೇಖಿಸಲಾದ ರಿಪ್ರೋಗಳಲ್ಲಿ ಅವಶ್ಯಕವಾದ ನಮ್ಮೊನಗಳನ್ನು ಮಾಡುವುದನಿಷ್ಠಿಸಬಹುದಾದಂಥ ಖಚಿತಗಳನ್ನು ಸಹ ನೋಂದಾಗಿ ಪ್ರಾಧಿಕಾರಿಗೆ ಪಾವತಿ ಮಾಡಿದ ಹೊಂದಬೇಕಾದ ಅಧಿಕಾರಿಯನ್ನು, 1908 (1908ರ ಕೆಂಪ್ರೆ ಅಧಿನಿಯಮ 12)ರ ಮುದ್ದೆಂದಾಯಿಸಕ್ಕೆದಲ್ಲಿ ಮತ್ತು ಅಂಥ ದಸಾವೇಜನ್ನು ನೋಂದಣಿಯಾದ ಮೇಲೆ ನೋಂದಾಗಿ ಪ್ರಾಧಿಕಾರಿಯು ಆ ಹಕ್ಕನ್ನು ಅರ್ಜನೆಯ ಬಗ್ಗೆ ನಿಯಿಸಬಹುದಾದ ಅಧಿಕಾರಿಗೆ ಪರಿದಿ ಮಾಡತಕ್ಕ

129. ವಹು ಬದಲಾವಣೆಗಳ ಸಮಾನ ಮತ್ತು ತಕರಾದ ಪ್ರಕರಣಗಳ ರಿಸಿಸ್ಟ್ಯೂಟ್‌ನಿಂದ ಸರ್ವಾದ ಅಧಿಕಾರಿಯ 128ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇಲೆಗೆ ತನಗೆ ಸ್ಥಾಪಿತ ಅಭಿವೃದ್ಧಿ ಸಂಖ್ಯೆಯ ಪ್ರಕರಣದ (2)ನೇ ಅಭಿವೃದ್ಧಿ (4)ನೇ ಬ್ರಾಹ್ಮಣ ಪ್ರಕರಣದ ವರದಿಯನ್ನು ನಿರ್ದಿಷ್ಟ ಕೊಂಡಿರುತ್ತಾರೆ.

(2) ఇమ్మిసలాద పరిశోధనలు చేయాలని విషయంలో ప్రశ్నలు విడు చేయాలి.

ಇದು ಕೂಡಾ ಅಧಿಕಾರಿಯ ಹಕ್ಕು ಬದಲಾವಣೆ ರಿಜಿಸ್ಟ್ರೇಷನ್‌ಲ್ಲಿ ನಮೂದನೆ ಮಾಡಿ
ಕ್ರೊಡ್‌ಲ್ಯಾಂಗ್ವಿಡ್‌ಕ್ಲಾಸ್‌ ಮತ್ತು ಉತ್ತರ ಹಕ್ಕು ಬದಲಾವಣೆಯಲ್ಲಿ ಹಕ್ಕು ದಾಖಿಲೀಗೆ
ಅಧಿಕಾರಿಯ ಹಕ್ಕು ಬದಲಾವಣೆ ರಿಜಿಸ್ಟ್ರೇಷನ್‌ನಿಂದ ಕೆಂಡುಬರುವ ಎಲ್ಲಾ ವೈಗಳಿಗೆ ಮತ್ತು ಅ-
ವೈಗಳಿಗೆ ಸ್ವಾತಂತ್ರ್ಯ ಕ್ಷೇತ್ರಕ್ಕೆ ನಂಬಿಯ ತನಗೆ ಕಾರ್ಯವಿಧಾನ ಇತರ ಯೋಜನೆ ಪರೀಕ್ಷೆ

(3) ಹಾಗು ಬದಲಾವಣೆಗೆ ರಚನೆಯಲ್ಲಿ ಉಪ-ಕ್ರಮ (1)ರ ಅಡಿಯಲ್ಲಿ ಮಾಡಿದ್ದರೂ ನಮಿನಾದಿಯ ಬಗ್ಗೆ ನಿಯಮಿಸಲಾದ ಅಧಿಕಾರಿಗೆ ಬಾಯಿ ಪೂರ್ವಿನಲ್ಲಿ ಅ

ಬರಹದಲ್ಲಿ ಯಾವುದೇ ಆಕ್ಷೇಪಕೆ ಮಾಡಿದರೆ ಆ ಆಕ್ಷೇಪಗಳ ವರಗಳನ್ನು ತಕರಾಯ ಪ್ರಕರಣ ರಚಿಸುತ್ತಾನ್ನಲ್ಲಿ ನಮೂದಿಸುವುದು ನಿಯಮಿಸಲಾದ ಅಧಿಕಾರಿಯ ಕರ್ತವ್ಯವಾಗಿರತಕ್ಕಿದ್ದು.

(5) ಉಪ-ಪ್ರಕರಣ (4)ರ ಮೇರೆಗೆ ವಿಚಾರಣೆ ನಡೆಸುವ ಅಧಿಕಾರಿಗೆ ಈ ಅಧಿನಿಯಮ ಮೇರೆಗೆ ವಿದ್ಯುತ್ ಅಥವಾ ಸಂಕ್ಷಿಪ್ತ ವಿಚಾರಣೆಯನ್ನು ಮಾಡುವಲ್ಲಿ ರೆವೆನ್ಯೂ ಅಧಿಕಾರಿಗೆ ಆಧಾರ IIIರ ಅಡಿಯಲ್ಲಿ ಇಡುವ ಎಲ್ಲಾ ಅಧಿಕಾರಗಳು ಇರತಕದ್ದು.

(6) ಹಕ್ಕಿ ಬದಲಾವಣೆ ರಿಜಸ್ಟ್ರೇನಲ್ಲಿಯ ನಮೂದನೆಗಳನ್ನು ಪರಿಕ್ಷೇಪತಕ್ಕದ್ದು ಹಾಗೆ ಸಂದರ್ಭನುಷಾರ, ಸರಿಯಿಂದ ಕಂಡುಬಂದ ಮೇಲೆ ಅಥವಾ ಸಿರಿಪಡಿಸಿದ ತಯಾರಿಯಲ್ಲಿ ನಿಯಮಿಸಬಹುದಾದಂಥ ಅಧಿಕಾರಿಯ ಅವಾಗಳನ್ನು ಪ್ರಮಾಣೀಕರಿಸತಕ್ಕದ್ದು.

(7) ಹಕ್ಕು ಬಡಲಾವಣೆಗಳ ರಿಸ್ಯೂರ್ಸ್‌ನಿಂದ ಹಕ್ಕು ದಾಖಲೆಗೆ ನಿಯಮಿಸಲಾದ ರೀತಿನಲ್ಲಿ ನಮೂದನೆಗಳ ವರ್ಗಾವಣೆಯನ್ನು ಮಾಡತಕ್ಕುದ್ದು:

ಪರಂತು, ಹಕ್ಕು ಬಡಲಾವಹಣಗಳ ರಿಜಿಸ್ಟ್ರೇಶನ್‌ಲ್ಯಾಬ್ ನಮೂದನೆಯನ್ನು ಕ್ರಮಬ್ದಾರ್ಥಿ ಪ್ರಮಾಣೀಕರಿಸುವವರೆಗೆ ಅದನ್ನು ಹಕ್ಕು ದಾಖಿಲಿಗೆ ವರ್ಗಾಯಿಸಲಿಕ್ಕೆದ್ದು.

(2) ಪಟ್ಟು ಮನಕ್ಕು ಭೂಮಿಯ ಬಗ್ಗೆ ಭೂ ಕಂದಾಯವನ್ನು ಸಂದಾಯ ಮಾಡಿದ್ದರೂ ಸಂಬಂಧಿಸಿದಂತೆ ಮೊಹಿತಿಯನ್ನು ಸಹ ಒಳಗೊಂಡಿರೆತಕ್ಕದ್ದು ಮತ್ತು ದಾರಕನ ಇತರ ಸರ್ಕಾರದ ಭಾಷೆ ಅಥವಾ ಸಂದರ್ಭಾನುಸಾರ ಗೇರೋದಾರ ಮತ್ತು ಭೂಮಿಯ ಸಾಗುವಳ ಸಂಬಂಧವಾಗಿ ಮೊಹಿತ ಮತ್ತು ಗ್ರಹಿಸಿದ ದಾವಿಲೆಗಳಲ್ಲಿ ಸ್ವಪ್ರಸಿಸಲಾದಂತೆ ಅದರಲ್ಲಿ ಒಳಗೊಂಡಿರೆತಕ್ಕದ್ದು ಮತ್ತು ನಿಯೋಮಿಸಬಹುದಾದಂತೆ ಇತರ ವಿಷಯಗಳು.

(3) ఈ బగ్గె రాజు సహారదిదం రచిసిద నియమాలానుఫారవాగి పట్టి ముస్కెక
తయారిసతక్కుద్దు. హంచెక్కుద్దు మతు సంరక్షిసతక్కుద్దు. అంట నియమాలు ముస్కెక
తయారిసువుదు. హంచువుదు మత్తే సంరక్షిసువుదుగుగి లుల్గళన్న విధిమచ్చద
లుబందిసుకుదు.]

130. ಮಾಹಿತಿಯನ್ನು ಒದಗಿಸಲು ಇವಾಬ್ಧಾರ್-(I) ಈ ಅಧ್ಯಾಯದ ಮೇರೆಗೆ ಯಾವ ಪ್ರಕೃತಿಗಳನ್ನು ಹಿತಾಸಕ್ರಗಳನ್ನು ಅಥವಾ ಹೊಸಗಳನ್ನು ಯಾವುದೇ ದಾಖಿಲೆಯಲ್ಲಿ ಅರ್ಥಿಸುವುದನ್ನೇ ನಮೂದಿಸುವುದು ಅಗತ್ಯವಾಗಿದೆಯೋ ಅಥವಾ ನಮೂದಿಸಲಾಗಿದೆಯೋ ಅಥವಾ ವರ್ತಿಯು ದಾವಿಲಂಬಿಸು ಅಥವಾ ರಂಜಸ್ತರನ್ನು ಸಂಕಲನ ಮಾಡುವಲ್ಲಿ ಅಥವಾ ಪರಿಶ್ರಣಿಸುವಲ್ಲಿ ತೊಡಗಿದ ಯಾವನೇ ಅಧಿಕಾರಿಯ ಕಡ್ಡಾಯ ಹೋರಿಸಿಯ ಮೇರೆಗೆ ಇವು ಸರಿಯಾದ ಸಂಕಲನ ಮತ್ತು ಪ್ರಿಸ್ತರಿಷ್ಕಾರಕ್ಕೆ ಅವಶ್ಯಾದಂಥ ಮತ್ತು ತನಗೆ ತಿಳಿದಿರಬಹುದಾದ ಕಾರ್ಯ ತನ್ನ ಸ್ವಾಧಿನದರ್ಶಿರಬಹುದಾದ ಅಥವಾ ತನ್ನ ಅಧಿಕಾರಕ್ಕೆ ಇವುಗಳಿಗೆ ಮಾಹಿತಿಗಳನ್ನು ಅಥವಾ ದಸಾವೇಸುಗಳನ್ನು ಅಂಥ ಕಡ್ಡಾಯ ಕೊರೆಕೆ ಕಳುಹಿಸಿದ ದರ್ಶಾರ್ಥಿ

1. 1982-ൽ പ്രാദീപ്യം പുന്ന് 23-ൽ മുമ്പ് ദിനാംക 15-7-1982-ലെ പ്രസി ചട്ടമാൽ കേരള

ತ್ರಿಜು. 10/7

ರಾಸುಂದರ್ - 2


ಅನುಭಂಗ-2 (As per sakala)

ಸೇವೆಯ ಹೆಸರು: ಶಾತಾ ಬದಲಾವಣೆ (ನೋಂದಾಯಿತ) (ವಿವರಾಸ್ಯಾದವಲ್ಲದ)

ಕೆಲಸದ ಹರಿವಿನ ವಿವರಗಳು

ಹಂತ	ವಿವರಣೆ	ದಿನಗಳ ಸಂಖ್ಯೆ	ಪದನಾಮ
1	ಉಪನೋಂದಣಾಧಿಕಾರಿಗಳ ಕಳ್ಳೇರಿಯಲ್ಲಿ ನೋಂದಣಿ ವ್ಯಕ್ತಿಯ ಮುಗಿದ ನಂತರ ಕಾವೇರಿ ತಂತ್ರಾಂಶದಿಂದ ಭೂಮಿ ತಂತ್ರಾಂಶಕ್ಕೆ J-SLIP ಸೀಕ್ರೆಟ್‌ಎಂಬುತ್ತದೆ.	05 ದಿನಗಳು	ಭೂಮಿ ಅಪರೇಟರ್
2	ಸದರಿ j-SLIP ಗಳು ತಾಲ್ಲೂಕು ಭೂಮಿ ಅಪರೇಟರ್ ಲಾಗಿನ್‌ಗೆ ನೋಟೆಸ್ ಮುದ್ರಣಕ್ಕಾಗಿ ಸ್ವೀಕೃತವಾಗುತ್ತದೆ. ನೋಟೆಸ್ ಮುದ್ರಣದ ನಂತರ ಸಕಾಲ ವಾತ್ತಿಗೆ ಒಳಪಡುತ್ತದೆ.	14 ದಿನಗಳು (INCLUDING NOTICE PERIOD)	ರಾಜಸ್ ನಿರೀಕ್ಷಿತರು
3	ನೋಟೆಸ್ ಅವಧಿ ಮುಕ್ತಾಯಗೊಂಡ ನಂತರ ಯಾವುದೇ ತಕರಾರು ವ್ಯಕ್ತರಣಗಳು ದಾಖಲಾಗಿದ್ದಲ್ಲಿ ಆಪರೇಟರ್ ಲಾಗಿನ್‌ಗೆ ಬೇಕೆ ನಮೂದು ಮಾಡಲು ಅದೇ ವಿವರ ಸೇರ್ವೆಡ್ ಆಗುತ್ತದೆ. ಸೀಕ್ರೆಟ್‌ಎಂಬುತ್ತದೆ.	2 ದಿನಗಳು	ಅಪರೇಟರ್
4	ಬೇಕೆ ನಮೂದು ಮಾಡಿದ ನಂತರ ಸರಳ ಮುಂಡಿಶನ್‌ನ್ ಗೆ ಆಯ್ದುಗೊಂಡ ವಹಿವಾಟಿಗಳು (SIMPLE MUTATION) ಅಂತಿಮ ಅನುಮೋದನೆಗಾಗಿ ರಾಜಸ್ ನಿರೀಕ್ಷಿತರು ಲಾಗಿನ್‌ಗೆ ನೋಟೆಸ್ ನೀಡಲಾಗುತ್ತದೆ.	2 ದಿನಗಳು	ರಾಜಸ್ ನಿರೀಕ್ಷಿತರು
5	ಸರ್ವೆ ಸೂಪರ್ ವೈಸರ್ ರವರು ಸದರಿ ಸಂಯೋಜಿತ ಮುಂಡಿಶನ್ ವಹಿವಾಟಿಗಳನ್ನು (IMP) ಸ್ವೀಕರಿಸಬೇಕಾಗಿರುತ್ತದೆ. ಸ್ವೀಕರಿಸಿದ ನಂತರ ಪ್ರಾರಂ - 10 ತಂತ್ರಾಂಶ ಪ್ರೋಡಿ ಇಂಡೀಕರಿಸಲು ಕಡತ ಸಿದ್ಧಪಡಿಸುವುದು	03 ದಿನಗಳು	ಸರ್ವೆ ಸೂಪರ್ ವೈಸರ್
6	ಕಡತ ಸಿದ್ಧಪಡಿಸಿದ ನಂತರ ಭೂಮಿ ತಂತ್ರಾಂಶದ ಸರ್ವೆ ಸೂಪರ್ ವೈಸರ್ ಲಾಗಿನ್ ನಲ್ಲಿ ಪ್ರೋಡಿ ಇಂಡೀಕರಣ	03 ದಿನಗಳು	ಸರ್ವೆ ಸೂಪರ್ ವೈಸರ್
7	ಸರ್ವೆ ಸೂಪರ್ ವೈಸರ್ ಲಾಗಿನ್ ನಲ್ಲಿ ಪ್ರೋಡಿ ಇಂಡೀಕರಣ ಮಂಗಳ ರಾಜೀವಾಗಂಗ್	02 ದಿನಗಳು	ಅಪರೇಟರ್

8	ಭೂಮಿ ಆಪರೇಟರ್ ಲಾಗಿನ್ ನ ಆದೇಶ ವಿವರ ಸೇರ್ವರ್ಡ್ ಆಯ್ಡ್ಯಾಲ್ ಬೆಳ್ಳ ವಿವರ ನಮುಂದು ನಂತರ ರಾಜಸ್ವ ನೀರೀಕ್ಷೆಕರ ಲಾಗಿನ್ ನಲ್ಲಿ ಅಂತಿಮ ಮುಂಚೊಳಿನ್ ಪಹಿವಾಟ್ ಅನುಷೋದನ್ ಮಾಡುವುದು	1 ದಿನ	ರಾಜಸ್ವ ನೀರೀಕ್ಷೆಕರು
		32 ದಿನಗಳು	



ಕರ್ತಾರಾಯ ಅಯ್ಯತ್ತರು
 ಕರ್ತಾರಾಯ ಅಯ್ಯತ್ತಾಯ
 ಕರ್ತಾರಾಯ ಇಂಜಿನೀಯರ್

ನ್ಯಾ. ನಂ. 1017

ಹಣುಗುಂಡಿ - ೪೩

ಅಸೆಂಬಂಡ್-1 (As per Sakala)

ಸೇವೆಯ ಹೆಸರು: ಖಾತಾ ಬದಲಾವಣೆ (ನೋಂದಾಯಿತ ವಲ್ಲದ) (ವಿಧಾದಾಸ್ಯದವಲ್ಲದ)

ಕೆಲಸದ ಹರಿವಿನ ವಿವರಗಳು			
ಹಂತ	ವಿವರಣೆ	ದಿನಗಳ ಸಂಖ್ಯೆ	ಪದನಾಮ
1	ಸಾರ್ವಜನಿಕರು ಅನ್ನ ಲೈನ್‌ನ ಮೂಲಕ , ನಾಡಕೆಂಬೆಗಳಲ್ಲಿ ಹಾಗೂ ತಾಲ್‌ಲೂಕು ಭೂಮಿ ಕೇಂದ್ರಗಳಲ್ಲಿ ಪೌತ್ರ ವಾರಸಾ/ವಿಲ್‌/ಮೃನರ್‌ ಗಾಡಿಯನ್ನ ಖಾತೆ ಬದಲಾವಣೆಗಳಿಗಾಗಿ ಅಜ್ಞ ಸೇವೆ ಸ್ಥಾವರಗಳಲ್ಲಿ ನಂತರ ಭೂಮಿ ಆಪರೇಟರ್ ಲಾಗಿನ್ನ ನ ಹೊಸ ವಹಿವಾಟು ಸೇವೆಗೆ ಅಯ್ಯಿಗೆ ಸ್ವೀಕೃತಗೊಳ್ಳುತ್ತವೆ. ನಂತರ ಭೂಮಿ ಆಪರೇಟರ್ ಲಾಗಿನ್ನ ನಲ್ಲಿ ವಹಿವಾಟು ಸಂಬಂಧ ದೇಟಾ ನಮೂದು ಮಾಡಿ ಅಂತಹ ಕೆಲಸಗಳನ್ನು ಮಾಡಿ.	03 ದಿನಗಳು	ಭೂಮಿ ಆಪರೇಟರ್
2	ವಹಿವಾಟು ಅನುಮೋದನೆಗೆ ಭೂಮಿ ಶೀರ್ಸ್‌ದಾರರ ಲಾಗಿನ್ನ ಗೆ ಸ್ವೀಕೃತವಾಗಿತ್ತವೆ. ಶೀರ್ಸ್‌ದಾರರು ವಹಿವಾಟು ಅನುಮೋದನೆ	03 ದಿನಗಳು	ತಾಲ್‌ಲೂಕು ಭೂಮಿ ಶೀರ್ಸ್‌ದಾರ
3	ಸರ್ಕಾರಿ ಮಾಲೀಕತ್ವದ ಯಾವುದಾದರು ಸರ್ವೇ ನಂಬರ್ ಇದ್ದಲ್ಲಿ ವಹಿವಾಟು ಅನುಮೋದನೆಗೆ ತಹಶೀಲ್‌ಲೂರ್ ಲಾಗಿನ್ನ ಗೆ ಸ್ವೀಕೃತವಾಗುತ್ತವೆ.	03 ದಿನಗಳು	ತಹಶೀಲ್‌ಲೂರ್
4	ತಹಶೀಲ್‌ಲೂರ್ / ಶೀರ್ಸ್‌ದಾರ / ರವರ ವಹಿವಾಟು ಅನುಮೋದನೆ ನಂತರ ಭೂಮಿ ಆಪರೇಟರ್ ಲಾಗಿನ್ನ ನೋಟೆಸ್ ಮುದ್ರಣಕ್ಕಾಗಿ ಸ್ವೀಕೃತವಾಗುತ್ತವೆ.	02 ದಿನಗಳು	ಭೂಮಿ ಆಪರೇಟರ್
5	ನಂತರ ರಾಜಸ್ ನಿರೀಕ್ಷೆಕರ ಲಾಗಿನ್ನ ಗೆ ಕಡತ ಸ್ವೀಕೃತಿಗಾಗಿ ಕಳುಹಿಸಲಾಗುತ್ತದೆ. ನಂತರ 14 ದಿನಗಳ ನೋಟೆಸ್ ಅವಧಿ ಜಾರಿಯಲಿರುತ್ತದೆ.	26ದಿನಗಳು	ರಾಜಸ್ ನಿರೀಕ್ಷೆಕರು
6	ನೋಟೆಸ್ ಅವಧಿ ಮುಕ್ತಾಯಗೊಂಡ ನಂತರ ಯಾವುದೇ ತೆಕರಾರು ಪ್ರಕರಣಗಳು ದಾಖಲಾಗಿದ್ದುಲ್ಲಿ ಆಪರೇಟರ್ ಲಾಗಿನ್ನ ಗೆ ಚೆಳೆ ನಮೂದು ಮಾಡಲು ಅದೇಶ ವಿವರ ಸೇವೆಗೆ ಅಯ್ಯಿಗೆ ಸ್ವೀಕೃತವಾಗುತ್ತವೆ.	02 ದಿನಗಳು	ಭೂಮಿ ಆಪರೇಟರ್
7	ಚೆಳೆ ನಮೂದು ಮಾಡಿದ ನಂತರ ಮುಖ್ಯಾತ್ಮನ್ ಗೆ ಅಯ್ಯಿಗೊಂಡ ವಹಿವಾಟುಗಳು ಅಂತಿಮ ಅನುಮೋದನೆಗಾಗಿ ರಾಜಸ್ ನಿರೀಕ್ಷೆಕರ ಲಾಗಿನ್ನ ಗೆ ವರ್ಗಾವಣೆಗೊಳ್ಳುತ್ತವೆ.	01ದಿನ	ರಾಜಸ್ ನಿರೀಕ್ಷೆಕರು
		40 ದಿನಗಳು	

ಕಂದಾಯ ಅಯ್ಯಿತ್ತರು
ಕಂದಾಯ ಅಯ್ಯಿತ್ತಾಯ
ಕಂದಾಯ ಇಂಜೆ



Government of Karnataka

No:DPAR 17 SSM 2022

Karnataka Government Secretariat,
Department of Personnel and
Administrative Reforms (e-Gov),
Bangalore Dated:09.02.2023.

NOTIFICATION

In exercise of the powers conferred by section 4 of the Karnataka Sakala Services Act, 2011 and (Amendment) Act, 2014 and section 21 of the Karnataka General Clauses Act, 1899 (KA III, 1899) Government of Karnataka hereby amends the schedule appended to the act as specified below.

In the schedule to the said act:

1. Under the heading 4 – Revenue Department- and sub-heading: 4.1 “Revenue Department” – the service has been revised as follows.

Sl. No	List of Services	Designated Officer	Stipulated time for designated officer	Competent officer	Stipulated time for competent officer	Appellate authority	Stipulated time for Appellate authority
(1)	(2)	(3)	(4)	(5)	(6)	(7)	(8)
25 Change of Kahata							
a	Undisputed cases- Registered	Tahasildar	32 Working Days	Assistant Commissioner	30 Working Days	Deputy Commissioner	30 Working Days
b	Undisputed cases- unregistered	Tahasildar	40 Working Days	Assistant Commissioner	30 Working Days	Deputy Commissioner	30 Working Days

By order and in the name of
Governor of Karnataka,

N. Munirathnamma
(N.Munirathnamma)

Administrator(i/c)
Sakala Mission,

Department of Personnel and Administrative Reforms
(e-Governance)

Copy to:

- Principal Accountant General (Accounts & Entitlements), Post Box No:5369, Park House Road, Bangalore-01.
- Principal Accountant General (General & Social Sector Audit) (Economic & Revenue Sector Audit), Post Box No: 5398, "C" Division, Audit Bhavan, beside 5th stage of M.S. Building, Bangalore-01.
- P S to Chief Secretary to Government, Vidhana Soudha.
- Principal Secretary to Government, Revenue Department, M.S Building, Bangalore.
- Commissioner, Department of Survey, Settlement and Land Records, Bangalore.



:ಅನುಬಂಧ-೪

ಶ್ರೇಣಿ 1017

ಪಹಣಿಗಳಲ್ಲಿ ಈ ಕೆಳಕಂಡ ಅವಕಾಶಗಳ ಮುಖಾಂತರ ವಕ್ಕೆ ಆಸಿ
ನಮೂದಿಸಿರಬಹುದಾಗಿರುತ್ತದೆ.

1. ತಹಶೀಲಾಧಾರ ಹಂತ:(Dispute raised by Wakf for ongoing mutation)

ಖಾತೆ ಬದಲಾವಣೆ ನಡೆಯುವ ಸಂದರ್ಭದಲ್ಲಿ ವಕ್ಕೆ ಸಂಸ್ಥೆಯ ವರ್ತಿಯಿಂದ ತಕರಾರು ದಾಖಲಾಗಿದ್ದು, ವಿಚಾರಣೆ ಸಮಯದಲ್ಲಿ (RCCMS ಅಥವಾ ಭೌತಿಕ ಕಡತದ ಮೂಲಕ ವಿಚಾರಣೆ) ವಾದಿ ಮತ್ತು ಪ್ರತಿವಾದಿಗಳಿಗೆ ನಿಯಮಾನುಸಾರ ನೋಟೀಸ್ ನೀಡಿ ಪ್ರಸ್ತಾಪಿತ ಜಮೀನು ವಕ್ಕೆ ಆಸಿ ಎಂದು ಕಂಡುಬಂದು, ವಕ್ಕೆ ಸಂಸ್ಥೆಯ ಹಾಸರಿಗೆ ಪಹಣಿ ದಾಖಲಿಸಲು ಆದೇಶವಾದಲ್ಲಿ ಪಹಣಿಯಲ್ಲಿ ಸದರಿ ಆದೇಶದಂತೆ ನಮೂದಿಸಲು ಅವಕಾಶ ಇರುತ್ತದೆ.

ಖಾತೆ ಬದಲಾವಣೆ ಪ್ರಕ್ರಿಯೆ(ಭೂಮಿ)

ತಕರಾರು ಸ್ವೀಕೃತಿ

ವಿಚಾರಣೆ (RCCMS ಅಥವಾ ಭೌತಿಕ ಕಡತ)

ಆದೇಶ

(OLD VERSION) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವಕ್ಕೆ ಎಂದು ನಮೂದಿಸಿ ನಂತರ OFFICE RI ಲಾಗಿನ್ ನಲ್ಲಿ ಅನುಮೋದನೆ ಮಾಡಲು ಅವಕಾಶವಿತ್ತು.

(New Version) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವಕ್ಕೆ ಎಂದು ನಮೂದಿಸಿ ನಂತರ Auto Mutation ಅವಕಾಶದ ಮೂಲಕ ಮ್ಯಾಟೇಶನ್ ಅನುಮೋದನೆಯಾಗುತ್ತದೆ.

- ಭೂಮಿ ತಂತ್ರಾಂಶದಲ್ಲಿ ಹಕ್ಕು ಮತ್ತು ಖ್ಯಾತಿ ಎಂಬ ಅವಕಾಶವು ಲಭ್ಯವಿದ್ದು ಸದರಿ ಅವಕಾಶದ ಮೂಲಕ ಪಹಣಿ ಕಾಲಂ 11 ರಲ್ಲಿ ವಕ್ಕೆ ಆಸಿ ಎಂದು ನಮೂದಿಸಿರಬಹುದಾಗಿರುತ್ತದೆ.
- ಪ್ರಸ್ತಾಪಿತ ಜಮೀನು ಸರ್ಕಾರಿ ನೀಬಂಧನೆಯಿಂದ ಹೊರತಾಗಿದ್ದು, ಕಂದಾಯ ಅದಾಲತ್ ಮೂಲಕ ತಹಶೀಲಾಧಾರ ರವರು ಆದೇಶ ಮಾಡಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವಕ್ಕೆ ಎಂದು ನಮೂದಿಸಿರಬಹುದಾಗಿರುತ್ತದೆ.

ಕಂದಾಯ ಅದಾಲತ್ ಮೂಲಕ ಅಜ್ಞ ಸ್ವೀಕೃತಿ

ಬ್ರಹ್ಮ ಸಾರ್ವಭೂತಿಕ ಶಾಸನ ಪ್ರಕಾರ ಭೂತ್ವಾ ಅದ್ಭುತ ಮೂಲಕ ಯ್ಯಾಂತರಾ

ಕಂದಾಯ ಅದಾಲತ್ ತಂತ್ರಾಂಶದಲ್ಲಿ ಅಜ್ಞ ನಮೂದು (Order scan)

(OLD VERSION) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವರ್ಕ್ ಎಂದು ನಮೂದಿಸಿ ನಂತರ OFFICE RI ಲಾಗಿನ್ ನಲ್ಲಿ ಅನುವೋದನ ಮಾಡಲು ಅವಕಾಶವಿತ್ತು.

(New Version) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವರ್ಕ್ ಎಂದು ನಮೂದಿಸಿ ನಂತರ Auto Mutation ಅವಕಾಶದ ಮೂಲಕ ಮೃಟೇಶನ್ ಅನುವೋದನಯಾಗುತ್ತದೆ.



2. ಉಪವಿಭಾಗಾಧಿಕಾರಿಗಳ ಹಂತ:

- ವಕ್ಕೆ ಸಂಸ್ತೇ ಅಥವಾ ತಹಶೀಲಾಂತ್ರ ರವರು 136(2) ರಡಿ ಉಪವಿಭಾಗಾಧಿಕಾರಿಗಳಿಗೆ ಮೇಲ್ನೆವಿ ಸಲ್ಲಿಸಿದ ನಂತರದಲ್ಲಿ ವಾದಿ ಮತ್ತು ಪ್ರತಿವಾದಿಗಳಿಗೆ ನಿಯಮಾನುಸಾರ ಸೋಚೆಸು ನೀಡಿ ವಿಚಾರಣೆ ನಡೆಸಿ (RCCMS ಅಥವಾ ಭೌತಿಕ ಕಡತದ ಮೂಲಕ ವಿಚಾರಣೆ) ಪ್ರಸ್ತಾಪಿತ ಜಮಿನು ವಕ್ಕೆ ಆಸ್ತಿ ಎಂದು ಕಂಡುಬಂದು ವಕ್ಕೆ ಸಂಸ್ಯೇಹ ಹೆಸರಿಗೆ ಪರಣೆ ದಾಖಲಿಸಲು ಆದೇಶವಾದಲ್ಲಿ ಪರಣೆಯಲ್ಲಿ ಸದರಿ ಆದೇಶದಂತೆ RTC MANAGEMENT ಅಥವಾ Revenue Court Module (ಪ್ರಸ್ತುತ ಸದರಿ Court module ಅವಕಾಶ ಲಭ್ಯವಿಲ್ಲ) ಮುಖಾಂತರ ನಮೂದಿಸಲು ಅವಕಾಶ ಇರುತ್ತದೆ.

ಅರ್ಜಿದಾರರು ತಹಶೀಲಾಂತ್ರ ಅಥವಾ ವಕ್ಕೆ ಸಂಸ್ಯೇಹ

↓

ಉಪವಿಭಾಗಾಧಿಕಾರಿಗಳ ಹಂತ - ವಿಚಾರಣೆ (RCCMS ಅಥವಾ ಭೌತಿಕ ಕಡತ)

↓

ಆದೇಶ

↓

RTC MANAGEMENT - ACCW data entry & order upload

(Revenue Court Module ಮುಖಾಂತರ ಆದೇಶವನ್ನು ಭೂಮಿ ತಂತ್ರಾಂಶಕ್ಕೆ ಕೊಳ್ಳಿಸಲು ಅವಕಾಶವಿದ್ದು ಪ್ರಸ್ತುತ ಸದರಿ ಅವಕಾಶವು ಲಭ್ಯವಿಲ್ಲ)

↓

(OLD VERSION) ಭೂಮಿ ತಂತ್ರಾಂಶದಲ್ಲಿ ಪರಣೆ ಕಾಲಂ 9 ಮತ್ತು 11 ರಲ್ಲಿ ವಕ್ಕೆ ಎಂದು ನಮೂದಿಸಿ ನಂತರ OFFICE RI ಲಾಗಿನ್ ನಲ್ಲಿ ಅನುಮೋದನೆ ಮಾಡಲು ಅವಕಾಶವಿತ್ತು.

↓

(New Version) ಭೂಮಿ ತಂತ್ರಾಂಶದಲ್ಲಿ ಪರಣೆ ಕಾಲಂ 9 ಮತ್ತು 11 ರಲ್ಲಿ ವಕ್ಕೆ ಎಂದು ನಮೂದಿಸಿ ನಂತರ Auto Mutation ಅವಕಾಶದ ಮೂಲಕ ಮೃಟೇಶನ್ ಅನುಮೋದನೆಯಾಗುತ್ತದೆ.

- ಉಪವಿಭಾಗ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಯೊವುದೇ ಸೀಲೀಲ್ ನಾಯಾಲಯಾಲಯಗಳಿಂದ ಆದೇಶವಾಗಿದ್ದಲ್ಲಿ ಸದರಿ ಆದೇಶದಂತೆ ಪರಣೆ ಇಂಡಿಕರಣ ಮಾಡಲು Court order module ನಲ್ಲಿ ತಾಂತ್ರಿಕ ಅವಕಾಶ ಇದ್ದು ಸದರಿ ಅವಕಾಶದ ಮೂಲಕ ವಕ್ಕೆ ಆಸ್ತಿ ಎಂದು ಪರಣೆಗಳಲ್ಲಿ ನಮೂದು/ತೆಗೆದು ಹಾಕಬಹುದಾಗಿರುತ್ತದೆ. ಪ್ರಸ್ತುತ ಸದರಿ ಅವಕಾಶವನ್ನು RTC Management ತಂತ್ರಾಂಶದಲ್ಲಿ ಕಲ್ಪಿಸಲಾಗಿದೆ.

3. ಜಿಲ್ಲಾಧಿಕಾರಿಗಳ ಹಂತ:

- ವರ್ಕ್ ಸಂಸ್ಥೆ ಅಥವಾ ಉಪವಿಭಾಗಾಧಿಕಾರಿಯವರು 136(3) ರಡಿ ಜಿಲ್ಲಾಧಿಕಾರಿಗಳಿಗೆ ಮೇಲ್ನವೀ ಸಲ್ಲಿಸಿದ ನಂತರದಲ್ಲಿ ವಾದಿ ಮತ್ತು ಪ್ರತಿವಾದಿಗಳಿಗೆ ನಿಯಮಾನುಸಾರ ನೋಟೀಸ್ ನೀಡಿ ವಿಚಾರಣೆ ನಡೆಸಿ (RCCMS ಅಥವಾ ಭೌತಿಕ ಕಡತದ ಮೂಲಕ ವಿಚಾರಣೆ) ಪ್ರಸ್ತಾಪಿತ ಜಲ್ಲೆನು ವರ್ಕ್ ಆಸ್ಟ್ ಎಂದು ಕಂಡುಬಂದು ವರ್ಕ್ ಸಂಸ್ಯೇಹನೆಗೆ ವಹಣಿ ದಾಖಲಿಸಲು ಆದೇಶವಾದಲ್ಲಿ ಪಹಣಿಯಲ್ಲಿ ಸದರಿ ಆದೇಶದಂತೆ RTC MANAGEMENT ಅಥವಾ Revenue Court Module (ಪ್ರಸ್ತುತ ಸದರಿ Court module ಅವಕಾಶ ಲಭ್ಯವಿಲ್ಲ) ಮುಖಾಂತರ ನಮೂದಿಸಲು ಅವಕಾಶ ಇರುತ್ತದೆ.

ಅಜ್ಞಿದಾರರು - ಉಪವಿಭಾಗಾಧಿಕಾರಿಗಳು ಅಥವಾ ವರ್ಕ್ ಸಂಸ್ಥೆ

ಜಿಲ್ಲಾಧಿಕಾರಿಗಳ ಹಂತ- ವಿಚಾರಣೆ (RCCMS ಅಥವಾ ಭೌತಿಕ ಕಡತ)

ಆದೇಶ

RTC MANAGEMENT - ACCW data entry & order upload

(Revenue Court Module ಮುಖಾಂತರ ಆದೇಶವನ್ನು ಭೂಮಿ ತಂತ್ರಾಂಶಕ್ಕೆ ಶಳಿಸಲು ಅವಕಾಶವಿದ್ದು ಪ್ರಸ್ತುತ ಸದರಿ ಅವಕಾಶವು ಲಭ್ಯವಿಲ್ಲ)

(OLD VERSION) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವರ್ಕ್ ಎಂದು ನಮೂದಿಸಿ ನಂತರ OFFICE RI ಲಾಗಿನ್ ನಲ್ಲಿ ಅನುಮೋದನೆ ಮಾಡಲು ಅವಕಾಶವಿತ್ತು.

(New Version) ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 11 ರಲ್ಲಿ ವರ್ಕ್ ಎಂದು ನಮೂದಿಸಿ ನಂತರ Auto Mutation ಅವಕಾಶದ ಮೂಲಕ ಮ್ಯಾಟೇಶನ್ ಅನುಮೋದನೆಯಾಗುತ್ತದೆ.

- ಜಿಲ್ಲಾ ಮಟ್ಟದ ಹಾಗೂ ಮೇಲ್ಮಟ್ಟ ಯಾವುದೇ ಸೀವಿಲ್ ನಾಯಕಾಲಯಗಳಿಂದ ಆದೇಶವಾಗಿದ್ದಲ್ಲಿ ಸದರಿ ಆದೇಶದಂತೆ ವಹಣಿ ಇಂಡಿಕೇರಣ ಮಾಡಲು Court order module ನಲ್ಲಿ ತಾಂತ್ರಿಕ ಅವಕಾಶ ಇದ್ದು ಸದರಿ ಅವಕಾಶದ ಮೂಲಕ ವರ್ಕ್ ಆಸ್ಟ್ ಎಂದು ಪಹಣಿಗಳಲ್ಲಿ ನಮೂದು/ತೆಗೆದು ಹಾಕಬಹುದಾಗಿರುತ್ತದೆ. ಪ್ರಸ್ತುತ ಸದರಿ ಅವಕಾಶವನ್ನು RTC Management ತಂತ್ರಾಂಶದಲ್ಲಿ ಕಲ್ಪಿಸಲಾಗಿದೆ.